



ಶರಣ್ ಪಾಟೀಲ್
ಆರ್ಥಿಕ ತಜ್ಞ


INSPIRE INDIA

ಸಲಹೆ ನಮ್ಮದು ಹೂಡಿಕೆ ನಿಮ್ಮದು

INSPIRE INDIA WEALTH PRIVATE LTD., @ 65, 'Surasa Enclave' 1st Floor, Puttanna Road, Gandhi Bazar
Basavanagudi, Bengaluru-560004, Ph: +91 8042129917, 9035414414. Mail: info@inspireindiafs.com Website: www.inspireindiafs.com



ಹೊಸ ಶತಮಾನದಲ್ಲಿ
ಭಾರತದ ಪರಿವರ್ತನೆಗೆ ಯುವ
ಉದ್ಯಮಿಗಳ ಯಶಸ್ಸೇ ಪ್ರಮುಖ
ಅಂಶ
- ಧೀರೂಭಾಯ್ ಅಂಬಾನಿ



ಉದ್ಯಮಿ ಎಂದರೆ ಕನಸುಗಳ ಬಗ್ಗೆ
ಕನಸು ಕಾಣುವ ಧೈರ್ಯವಂತ ಮತ್ತು
ಆ ಕನಸನ್ನು ನನಸು ಮಾಡಲು
ಪ್ರಯತ್ನಿಸುವ ಮೂರ್ಖ.
- ವಿನೋದ್ ಖೋಸ್ಲಾ



ವಿಶ್ವದ ಹಣಕಾಸಿನ ಮುಂದಿನ ಭವಿಷ್ಯ
ಇರುವುದೇ ಡಿಜಿಟಲ್ ಕರೆನ್ಸಿಯಲ್ಲಿ
ಎಂಬುದನ್ನು ನಾವು ಎಂದಿಗೂ
ಮರೆಯಬಾರದು.
- ಬಿಲ್ ಗೇಟ್ಸ್

ಉದ್ಯಮಿಯಾಗುವ ಕನಸಿನ ಬೆನ್ನೇರಿ

ಒಲೆಪುಟ
ನೋಟ...



ಡಿಜಿಟಲ್
ಹಣಕಾಸಿನ
ಪಯಣದ ಹಾದಿ



ಆರೋಗ್ಯ
ದಿವಿ ಕೊಟ್ಟಿರುವ
ಹೊತ್ತಿನಲ್ಲಿ

ಭಾರತದಂತಹ ರಾಷ್ಟ್ರದಲ್ಲಿ ಐಡಿಯಾಗಳಿಗೆ ಮತ್ತು ನವೋದ್ಯಮಗಳ ಪಾಲಿನ ಬಹುದೊಡ್ಡ ಎಂಬುದಕ್ಕೆ ಈ ಸಂಖ್ಯೆಯೇ ಸಾಕ್ಷಿಯಾಗಿದೆ. ಆವಿಷ್ಕಾರಗಳಿಗೆ ಯಾವುದೇ ಕೊರತೆ ಇಲ್ಲ. ತಾಣವೆಂದರೆ ಭಾರತ ಎನ್ನುವುದರಲ್ಲಿ ಭಾರತೀಯ ನವೋದ್ಯಮಕ್ಕೆ ಹಂತಹಂತವಾಗಿ ಉದ್ಯಮಶೀಲತೆ ಎಂಬುದು ಭಾರತದ ಸಂಸ್ಕೃತಿಯಲ್ಲಿಯೇ ಶತಮಾನಗಳಿಂದ ಹಾಸು-ಹೊಕ್ಕಾಗಿದೆ. ಸಣ್ಣ ರೈತರು, ಕುಶಲಕರ್ಮಿಗಳು, ಸ್ಥಳೀಯ ವ್ಯಾಪಾರಿಗಳು ಮತ್ತು ಕಿರಾಣಿ ಅಂಗಡಿ ಮಾಲೀಕರಿಂದ ಆರಂಭಿಸಿ ಬೃಹತ್ ವ್ಯಾಪಾರದ ವಾಣಿಜ್ಯಕೂಟಗಳ ತನಕ ವ್ಯಾಪಾರದ ಕುಶಾಗ್ರತೆ ಭಾರತೀಯ ಸಮಾಜದ ಎಲ್ಲ ಸ್ತರಗಳು ಮತ್ತು ಸಮುದಾಯಗಳಲ್ಲಿ ಸಂಚಲನ ಸೃಷ್ಟಿಸುತ್ತ ಬಂದಿದೆ. ಈಗಂತೂ ಕಾಲ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದೆ, ಶಿಕ್ಷಣ, ತಂತ್ರಜ್ಞಾನ, ಮಹತ್ವಾಕಾಂಕ್ಷೆ, ಸುಲಭವಾಗಿ ಲಭ್ಯವಾಗುವ ಬಂಡವಾಳ ಹಾಗೂ ಅಪಾಯವನ್ನು ಎದುರಿಸುವ ಸಾಮರ್ಥ್ಯದಿಂದಾಗಿ ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಯುವಕರಲ್ಲಿ ಉದ್ಯಮಶೀಲತೆಯ ಹೊಸ ಅಲೆ ಎದ್ದಿರುವುದನ್ನು ನಾವು ಕಾಣಬಹುದು. ಹಾಗಂತ ಉದ್ಯಮಿಯಾಗುವ ಕನಸು ನನಸಾಗುವ ಪಯಣವು ಸುಲಭದ ಮಾತೇನೂ ಅಲ್ಲ. ಉಳಿದಲ್ಲ ವಿಷಯಗಳನ್ನು ಹೊರತುಪಡಿಸಿಯೂ ಒಬ್ಬ ವ್ಯಕ್ತಿಯ ಖಾಸಗಿ ಹಣಕಾಸು ಸ್ಥಾನಮಾನ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಈ ಲೇಖನದಲ್ಲಿ ನಾವು ಕ್ರಮಿಸಬೇಕೆಂದಿರುವ ಪಯಣ ಕೂಡ ಇದೇ ಆಗಿದೆ. ಇಡೀ ವಿಶ್ವದಲ್ಲಿ ಉದ್ಯಮಶೀಲತೆ ಮತ್ತು ಯಾವುದೇ ಅನುಮಾನ ಉಳಿದಿಲ್ಲ. 2021-22ರ ಆರ್ಥಿಕ ಸಮೀಕ್ಷೆ ಪ್ರಕಾರ ಭಾರತ ಸರ್ಕಾರವು ವರ್ಷವೊಂದಕ್ಕೆ 14000 ಹೊಸ ನವೋದ್ಯಮ (ಸ್ಟಾರ್ಟ್‌ಅಪ್) ಗಳಿಗೆ ಮಾನ್ಯತೆ ನೀಡಿದೆ. ಇದರೊಂದಿಗೆ ಆರಂಭವಾಗಿರುವ ನವೋದ್ಯಮಗಳ ಒಟ್ಟು ಸಂಖ್ಯೆ 61000ಕ್ಕೆ ಏರಿತು. ಭಾರತದಂತಹ ರಾಷ್ಟ್ರಕ್ಕೆ ಇದು ಬೃಹತ್ ಪ್ರಮಾಣವೆಂದೇ ಪರಿಗಣಿಸಲಾಗಿದೆ. ಕೇವಲ 2021ರಲ್ಲಿ ಭಾರತದ ಇಂತಹ 44 ನವೋದ್ಯಮಗಳು ಯೂನಿಸ್ಕಾನ್ (ನೂರು ಕೋಟಿ ರೂ.ಗೂ ಅಧಿಕ ಮೌಲ್ಯದ ನವೋದ್ಯಮಗಳು)ಗಳಾಗಿ ಬದಲಾಗಿವೆ. ಭಾರತದಲ್ಲಿ ಉದ್ಯಮಿಗಳಿಗೆ ಎಂತಹ ಅವಕಾಶವಿದೆ ಜನಸಂಖ್ಯಾ ದೃಷ್ಟಿಯಿಂದಲೂ ಕೂಡ ಹೆಚ್ಚು ಉತ್ತೇಜನಕಾರಿಯಾಗಿದೆ. ಇಲ್ಲಿರುವ ಅಷ್ಟೇನು ದುಬಾರಿಯಲ್ಲದ, ಪರಿಣತ ಮತ್ತು ಶಿಕ್ಷಿತ ಮಾನವ ಸಂಪನ್ಮೂಲ ಕೂಡ ಹೊಸ ಉದ್ಯಮದ ಸಾಹಸವನ್ನು ಕೈಗೊಳ್ಳುವ ಉದ್ಯಮಿಗಳಿಗೆ ಸಹಕಾರಿಯಾಗಿದೆ. ಭಾವಿ ಉದ್ಯಮಿಗಳಾಗಲು ಕನಸು ಕಾಣುತ್ತಿರುವ ಲಕ್ಷಾಂತರ ಮಂದಿಗೆ ಬಹುಮುಖ್ಯವಾದ ಹಿನ್ನೆಲೆ ಎಂದರೆ ಹಣಕಾಸಿನ ಸಾಮರ್ಥ್ಯ. ನಿರಂತರ ನಗದಿನ/ಆದಾಯದ ಹರಿವು, ಅಪಾಯಗಳನ್ನು ಎದುರಿಸುವ ಸಾಮರ್ಥ್ಯ ಮತ್ತು ಸುಸ್ಥಿರ ಜೀವನಾಧಾರದ ವಿಚಾರದಲ್ಲಿ



ಹಣಕಾಸು ಸಾಮರ್ಥ್ಯಗಳನ್ನು ಬಳಸಿಕೊಳ್ಳುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಯಾವುದೇ ಬಂಡವಾಳವಿಲ್ಲದೆ ನಿಮಿಷಗಳಲ್ಲಿ ವ್ಯಾಪಾರಕ್ಕೆ ಚಾಲನೆ ನೀಡುವಂತಹ ಕಾಲದಲ್ಲಿರುವ ನಮಗೆ ಅಂತಹ ವ್ಯಾಪಾರ ಆದಾಯವನ್ನು ಸೃಷ್ಟಿಸುವುದು ಹಾಗೂ ಅದರಿಂದ ಜೀವನ ನಿರ್ವಹಣೆ ಸಾಧ್ಯವಾಗುವುದು ಸವಾಲಾಗಿದೆ. ಈ ನಿಟ್ಟಿನಲ್ಲಿ ಮಿಲೆನಿಯಲ್ಸ್ & ಜೆನ್ ರ್ಯುಡ್ ಹೇಳುವಂತೆ “ಹೋರಾಟವೇ ವಾಸ್ತವ”.

ಹಾಗಾಗಿ ನೀವೂ ಕೂಡ ಉದ್ಯೋಗವಿಲ್ಲದ ಉದ್ಯಮಿಯಾಗಿದ್ದು ಯಶಸ್ಸಿನ ಹಾದಿಯಲ್ಲಿ ಸಾಗಲು ಎದುರು ನೋಡುತ್ತಿದ್ದರೆ ಈಗಿನ ಜೀವನದಲ್ಲಿ ನಿಮ್ಮ ಕನಸು ದುಃಸ್ವಪ್ನವಾಗಿ ಬದಲಾಗದಂತೆ ನೋಡಿಕೊಳ್ಳಬೇಕಾಗಿದ್ದರೆ ನೀವು ಅನುಸರಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ.

ಉಳಿತಾಯವಿಲ್ಲದೆ ಉದ್ಯೋಗ ತೊರೆಯದಿರಿ: ಮೊಟ್ಟ ಮೊದಲ ಸಂಗತಿ ಏನೆಂದರೆ ನಿಮ್ಮ ಕೈಯಲ್ಲಿ ಸಾಕಷ್ಟು ಬಂಡವಾಳವನ್ನು ಕಾಯ್ದಿಟ್ಟುಕೊಳ್ಳುವುದು. ನೀವು ಮಾಡುವ ಉದ್ಯಮ ಅಥವಾ ವ್ಯಾಪಾರ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸಲು ಆರಂಭಿಸುವ ತನಕ ಈಗ ಮಾಡುತ್ತಿರುವ ಕೆಲಸದಿಂದ ನಿಶ್ಚಿತ ಅಥವಾ ನಿಯಮಿತ ಆದಾಯದ ಸುರಕ್ಷತೆ ಇರುವಂತೆ ನೋಡಿಕೊಳ್ಳುವುದು ಉತ್ತಮ. ಅವಸರಕ್ಕೆ ಬಿದ್ದು ರಾಜೀನಾಮೆ ನೀಡಬಾರದು ಎಂಬುದು ನಿರ್ಣಾಯಕ ಅಂಶ. ಉದ್ಯಮದ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸಬೇಕು ಮತ್ತು ಬದ್ಧತೆಯ ಕಾರಣಕ್ಕಾಗಿ ಉದ್ಯೋಗ ತೊರೆಯಲೇಬೇಕು ಎಂದು ನೀವು ನಿರ್ಧರಿಸಿದ್ದರೆ ಕನಿಷ್ಠ ಮುಂದಿನ ಎರಡರಿಂದ ಮೂರು ವರ್ಷಗಳ ಅವಧಿಗೆ ನಿಮ್ಮೆಲ್ಲ ಖರ್ಚುಗಳನ್ನು ನಿಭಾಯಿಸಲು ಸಾಕಷ್ಟು ಪ್ರಮಾಣದ ಉಳಿತಾಯಗಳನ್ನು ಹೊಂದಿರಬೇಕು. ನಿಮ್ಮ ಬಳಿ ಸಾಕಷ್ಟು ಬಂಡವಾಳ ಇದೆ ಅನ್ನುವುದಾದರೆ ಉಳಿತಾಯದಲ್ಲಿ ಈ ಹಣ ಸಂಗ್ರಹವಾಗುವ ತನಕ ಕೆಲಸವನ್ನು ಕಾಯ್ದಿಟ್ಟುಕೊಳ್ಳುವುದು ಉತ್ತಮ. ಇದರಿಂದ ನೀವು ಪೂರ್ಣ ಪ್ರಮಾಣದ ಉದ್ಯಮಿಯಾಗಿ ಪರಿವರ್ತನೆ ಹೊಂದಲು ಸಾಧ್ಯವಾಗುತ್ತದೆ.

ಆದಾಯದ ಪರ್ಯಾಯ ಮೂಲವಿರಲಿ: ಅದು ವ್ಯಾಪಾರ ಅಥವಾ ಉದ್ಯೋಗವಾಗಿರಲಿ, ಹಣಕಾಸು ಸ್ಥಿರತೆ ಮತ್ತು ಪ್ರಗತಿಗಾಗಿ ಆದಾಯದ ಬಹುಮೂಲಗಳನ್ನು ಹೊಂದುವುದು ಅತ್ಯಗತ್ಯ. ಹೆಚ್ಚುತ್ತಿರುವ ಆಕಾಂಕ್ಷೆಗಳು, ಅಧಿಕ ವೆಚ್ಚದ ಜೀವನ ಶೈಲಿ, ಹೆಚ್ಚುತ್ತಿರುವ ಹಣದುಬ್ಬರ ಮತ್ತು ಜಗತ್ತಿನಲ್ಲಿರುವ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಒಂದು ಪರ್ಯಾಯ ಅಥವಾ ಒಂದಕ್ಕಿಂತ ಹೆಚ್ಚು ಆದಾಯದ ಮೂಲವನ್ನು ಹೊಂದುವುದು ಉತ್ತಮ. ಇದರಿಂದ ಸಾಕಷ್ಟು ಸಹಾಯವಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಇಂದಿನ ಸವಾಲಿನಿಂದ ಕೂಡಿದ ವಾತಾವರಣದಲ್ಲಿ ನಿಮ್ಮ ಹೊಸ ಸಾಹಸದಿಂದ ಆದಾಯವನ್ನು ಸೃಷ್ಟಿಸುವ ಪೂರ್ತಿ ಹೊರೆ ನಿಮ್ಮ ಮೇಲೆ ಬೀಳದಂತೆ ಎಚ್ಚರಿಕೆ ವಹಿಸಬೇಕು. ಇಲ್ಲದೇ ಹೋದರೆ ನೀವು ಕೈಗೊಂಡ ನಿರ್ಧಾರವೇ ತಪ್ಪಾಗುವ ಸಾಧ್ಯತೆ ಇರುತ್ತದೆ. ಇದು ಆರಂಭಿಕ ದಿನಗಳಲ್ಲಿ ಸಂಭವಿಸಿ ಉದ್ಯಮವು ಎಡವದಂತೆ ನೋಡಿಕೊಳ್ಳಬೇಕು.

ಸರ್ಕಾರಿ ಸೌಕರ್ಯ ಬಳಸಿಕೊಳ್ಳಿ: ಉದ್ಯೋಗಾಕಾಂಕ್ಷಿಗಳಿಗಿಂತ ಉದ್ಯೋಗ ಸೃಷ್ಟಿ ಮಾಡುವವರಿಗೆ ಹೆಚ್ಚು ಉತ್ತೇಜನ ನೀಡಬೇಕು ಎಂಬುದು ಭಾರತ ಸರ್ಕಾರದ ಬಯಕೆಯಾಗಿದೆ. ಹಾಗಾಗಿ ಸರ್ಕಾರವು ಸಾರ್ಟ್‌ಅಪ್ ಇಂಡಿಯಾ, ಸ್ಟಾರ್ಟ್‌ಅಪ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಕಾರ್ಯಕ್ರಮಗಳನ್ನು ರೂಪಿಸಿದೆ. ನಿರ್ಬಂಧಗಳ ಸಡಿಲಿಕೆ, ಕಡಿಮೆ ಸಂಖ್ಯೆಯ ನಿಬಂಧನೆಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳು, ಸುಲಭ ಹಣಕಾಸು ಸೌಲಭ್ಯಗಳು, ಉದ್ಯಮ ವಿಕಸನ ಕೇಂದ್ರಗಳು ಇತ್ಯಾದಿ ಅಂಶಗಳು ಭಾರತವನ್ನು ಯಶಸ್ವಿ ವ್ಯಾಪಾರ ಕೇಂದ್ರವನ್ನಾಗಿ ಮಾಡಿದೆ. ಒಬ್ಬ ಉದ್ಯಮಿಯಾಗಿ ಈ ಎಲ್ಲ ನೀತಿಗಳ ಅರಿವು ಇರುವುದು ಮತ್ತು ಅವುಗಳನ್ನು ಸಾಧ್ಯವಾದಷ್ಟು ಬಳಸಿಕೊಳ್ಳುವುದು ಅತ್ಯಗತ್ಯ.

ವ್ಯಾಪಾರ ಮತ್ತು ವೈಯಕ್ತಿಕ ಹಣಕಾಸು ಪ್ರತ್ಯೇಕವಾಗಿರಲಿ: ಒಬ್ಬ ಉದ್ಯೋಗವಿಲ್ಲದ ಉದ್ಯಮಿಯಾಗಿ ನೀವು ಮಾಡಬೇಕಾದ ಅತ್ಯಂತ ನಿರ್ಣಾಯಕವಾದ ಕೆಲಸವೇನೆಂದರೆ ನಿಮ್ಮ ವೈಯಕ್ತಿಕ ಹಣಕಾಸು ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಹಣಕಾಸನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳುವುದು. ಇಂತಹುದೊಂದು ಸ್ಪಷ್ಟವಾದ ಗೆರೆಯನ್ನು ಎಳೆಯುವುದರಿಂದ ನಿಮ್ಮ ಮತ್ತು ವ್ಯಾಪಾರದ ಖರ್ಚುಗಳನ್ನು ಸ್ಪಷ್ಟವಾಗಿ ಪತ್ತೆ ಮಾಡಲು ಸುಲಭವಾಗುತ್ತದೆ. ನಿಮ್ಮ ವೈಯಕ್ತಿಕ ಹಣಕಾಸಿನಿಂದ ನಿಮ್ಮ ವ್ಯಾಪಾರಕ್ಕೆ ಎಷ್ಟು ವ್ಯಯಿಸಲು ಸಾಧ್ಯ ಎಂಬ ಮಿತಿಯನ್ನು ವಿಧಿಸಿಕೊಳ್ಳುವುದು ಮುಖ್ಯ. ನಿಮ್ಮ ಸಂಸ್ಥೆಯನ್ನು ಸ್ಥಾಪಿಸಿ



ಸಾಧ್ಯವಾದಷ್ಟು ಬೇಗ ಅದಕ್ಕೊಂದು ಪ್ರತ್ಯೇಕ ಖಾತೆಯನ್ನು ತೆರೆಯುವುದು ಅತ್ಯಗತ್ಯ ಕಾರ್ಯಗಳಲ್ಲಿ ಒಂದು. ನಿಮ್ಮ ಲೆಕ್ಕಗಿನ ಜೊತೆ ಸಮಾಲೋಚನೆ ನಡೆಸಿ ನಿಮ್ಮ ಹಣಕಾಸು ಹೂಡಿಕೆಯ ಯೋಜನೆಯನ್ನು ರೂಪಿಸಿ.

ಸಂಪನ್ಮೂಲಗಳಿರಲಿ: ಪ್ರತಿಯೊಬ್ಬ ಉದ್ಯಮಿಯೂ ಶೂನ್ಯದಿಂದ ಆರಂಭ ಮಾಡುತ್ತಾನೆ. ಪ್ರತಿಯೊಂದನ್ನೂ ಸ್ವಂತ ಬಲದಿಂದ ನಿರ್ವಹಿಸುತ್ತಾನೆ. ಆರಂಭಿಕ ದಿನಗಳಲ್ಲಿ ಸಂಪನ್ಮೂಲಗಳನ್ನು ಹೊಂದಿರುವುದು ನಿಜಕ್ಕೂ ದೊಡ್ಡ ಕೌಶಲ. ಇದರ ಅರ್ಥ, ನಿಮ್ಮಲ್ಲಿ ಏನು ಲಭ್ಯವಿದೆಯೋ ಅದರಿಂದಲೇ ಆರಂಭ ಮಾಡುವುದು. ಒಬ್ಬ ಉದ್ಯಮಿಯಾಗಿ ನಾವು ಮಾಡುವ ಹಣದಲ್ಲಿ ಸಾಧ್ಯವಾದಷ್ಟು ಮಿತವ್ಯಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ನಾವು ತೊಡಗಿಸುವ ಅಮೂಲ್ಯವಾದ ಬಂಡವಾಳ ಯಾವುದೇ ರೀತಿಯಲ್ಲಿ ಪೋಲಾಗದಂತೆ ನೋಡಿಕೊಳ್ಳಬೇಕು. ನೀವು ವ್ಯಯಿಸುವ ಸಮಯ ಮತ್ತು ಹಣಕಾಸಿನ ನಿರ್ವಹಣೆ ಈ ಸಂದರ್ಭದಲ್ಲಿ ಅಗ್ನಿಪರೀಕ್ಷೆಗೆ ಒಳಗಾಗುತ್ತದೆ.

ಪರ್ಯಾಯ ಯೋಜನೆ ಸಿದ್ಧವಿರಲಿ: ಒಂದು ಉದ್ಯಮವನ್ನು ಆರಂಭಿಸಬೇಕು ಎಂದು ಹೊರಟಾಗ ಒಂದಲ್ಲ ಒಂದು ಅಪಾಯ ಇದ್ದೇ ಇರುತ್ತದೆ. ನೀವು ಯೋಚಿಸಿದಂತೆ ಕೆಲಸ ನಡೆಯದೇ ಇರುವ ಸಾಧ್ಯತೆಗಳಿರುತ್ತವೆ. ನಿಮಗೆ ತಿಳಿದಿರುವಂತೆ ಪ್ರತಿಯೊಬ್ಬ ಯಶಸ್ವಿ ಉದ್ಯಮಿಯ ಹಿಂದೆ ಅನೇಕ ಸೋಲಿನ ಕತೆಗಳಿರುತ್ತವೆ. ಅತ್ಯುತ್ತಮ ಐಡಿಯಾಗಳು, ಪ್ರತಿಭೆ, ಕಠಿಣ ಶ್ರಮ, ಕೌಶಲ, ಕಾರ್ಯಗತಗೊಳಿಸುವ ಚಾಕಚಕ್ಯತೆ ಮತ್ತು ಸಮಯದ ಅರಿವು ಎಲ್ಲ ಇದ್ದಾಗ್ಯೂ ಪರಿಸ್ಥಿತಿ ಕೈಮೀರಿ ಹೋಗಬಹುದು. ಇವೆಲ್ಲವನ್ನೂ ಸರಿಪಡಿಸಿಕೊಳ್ಳುವಂತಹ ಇನ್ನೊಂದು ಪರ್ಯಾಯ ಯೋಜನೆ ನಿಮ್ಮ ಬಳಿ ಇರುವುದು ಉತ್ತಮ ಮತ್ತು ಅದನ್ನು ಪ್ರಯತ್ನ ಮಾಡಲು ಒಂದು ನಿರ್ದಿಷ್ಟ ಕಾಲಮಿತಿ ಇರಬೇಕು ಮತ್ತು ಅದಕ್ಕಾಗಿ ಒಂದಿಷ್ಟು ಬಂಡವಾಳವನ್ನು ಕೂಡ ನಿಗದಿ ಮಾಡಿರಬೇಕು. ನೀವು ಎಷ್ಟೇ ಪ್ರಯತ್ನ ಮಾಡಿದರೂ ಕೆಲಸ ಕೈಗೂಡುತ್ತಿಲ್ಲ

ಎಂದಾಗ ದಾರಿಯನ್ನು ಬದಲಿಸುವ ಬಗ್ಗೆ ಯೋಚನೆ ಮಾಡಬೇಕು.

ಆರಂಭದಲ್ಲೇ ಉಳಿತಾಯ ಮಾಡಿ: ನಿಮ್ಮದೇ ಆದ ವ್ಯಾಪಾರವನ್ನು ಅಥವಾ ಉದ್ಯಮವನ್ನು ಆರಂಭಿಸುವ ಕನಸನ್ನು ಕಾಣಿ. ನಿಮಗೆ ನಿಮ್ಮದೇ ಆದ ವ್ಯಾಪಾರ ಆರಂಭಿಸುವ ಯೋಚನೆ ಇದ್ದರೂ ಕೂಡ ಅದಕ್ಕೆ ತಕ್ಕನಾದ ಯಾವುದೇ ಐಡಿಯಾಗಳು ನಿಮ್ಮ ಬಳಿ ಇಲ್ಲದೇ ಇರಬಹುದು. ಆದರೆ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಅದನ್ನು ಕಾರ್ಯರೂಪಕ್ಕೆ ತರುವ ಯೋಚನೆ ನಿಮಗಿದ್ದರೆ ಅದಕ್ಕೆ ಬೇಕಾದ ಯೋಜನೆಯನ್ನು ಇವತ್ತಿನಿಂದಲೇ ರೂಪಿಸಲು ಆರಂಭಿಸಿ. ಒಂದು ವ್ಯಾಪಾರವನ್ನು ಹುಟ್ಟುಹಾಕಲು ಸಾಧ್ಯವಾದಷ್ಟು ಬೇಗ ಹೂಡಿಕೆ ಮಾಡುವುದನ್ನು ಶುರುಹಚ್ಚಿಕೊಳ್ಳಿ. ಗರಿಷ್ಠ ಪ್ರಗತಿಗೆ ಬೇಕಾದ ಅವಕಾಶವನ್ನು ಬಳಸಿಕೊಳ್ಳಲು ಷೇರುಗಳಂತಹ ಆಸ್ತಿ ವರ್ಗಗಳಲ್ಲಿ ಹೂಡಿಕೆ ಮಾಡುವುದು ಉತ್ತಮ.

ಒಟ್ಟು ಸಾರಾಂಶ: ಒಂದು ಉದ್ಯಮವನ್ನು ಸ್ಥಾಪನೆ ಮಾಡುವ ಅಥವಾ ವ್ಯಾಪಾರವನ್ನು ಆರಂಭಿಸುವ ಕನಸಿನ ಬೆನ್ನೇರಿ ಹೊರಟ ನೀವು ಯಾವುದೇ ಸವಾಲನ್ನು ಎದುರಿಸಲು ಅಥವಾ ಯಾವುದೇ ಪರಿಸ್ಥಿತಿ ನಿಭಾಯಿಸಲು ಸಿದ್ಧತೆ ಮಾಡಿಕೊಂಡಿರಬೇಕು. ನಿಮ್ಮ ನಡೆಯಲ್ಲಿ ಯಾವುದೇ ರೀತಿಯಲ್ಲಿ ಸೋಲುಂಟಾದರೆ ಅಂತಹ ಅಪಾಯಗಳಿಂದ ಪಾರಾಗಲು ಸಾಕಷ್ಟು ಹಣಕಾಸು ಸಾಮರ್ಥ್ಯ ಹೊಂದಿರುವಂತೆ ನೋಡಿಕೊಳ್ಳಿ. ನೀವು ನಿಮ್ಮ ಸಾಮಾನ್ಯ ಜೀವನ ಹಳಿತಪ್ಪದಂತೆ ನೋಡಿಕೊಳ್ಳುವುದು ಅನಿವಾರ್ಯ. ಒಬ್ಬ ಉದ್ಯಮಿಯಾಗಿ ಯಾವುದೇ ಅವಕಾಶವನ್ನು, ಸಹಾಯವನ್ನು ಬಳಸಿಕೊಳ್ಳುವುದನ್ನು ಮರೆಯಬಾರದು. ಇನ್ನೊಂದು ಬಹುಮುಖ್ಯ ಅಂಶವನ್ನು ನೆನಪಿನಲ್ಲಿ ಇಟ್ಟುಕೊಂಡಿರಬೇಕು; ನಾಳಿನ ಅಶ್ವಿತ್ತತೆಗಾಗಿ ಈಗಿನ ಹಣಕಾಸು ಸ್ಥಿರತೆಯನ್ನು ಬಲಿಪಡಿಸಬಾರದು. ಯೋಜನೆಯ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸಿ ಮತ್ತು ನೂರಕ್ಕೆ ನೂರಷ್ಟು ಆದ್ಯತೆಯನ್ನು ನಿಮ್ಮ ವ್ಯಾಪಾರಕ್ಕೆ ನೀಡಿ ಎಂದು ಅನೇಕರು ನಿಮಗೆ ಸಲಹೆ ನೀಡುತ್ತಾರೆ. ಅವರು ಹೇಳುವ ಮಾತು ನಿಜಕ್ಕೂ ಸತ್ಯ. ಆದರೆ ನೀವು ನಿಮ್ಮ ಕುಟುಂಬ ಹಾಗೂ ಜೀವನದ ಇತರ ಗುರಿಗಳ ಜೊತೆ ರಾಜಿ ಮಾಡಿಕೊಳ್ಳದೇ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ನಿಮ್ಮ 55ನೇ ವರ್ಷಕ್ಕೆ ನಿವೃತ್ತಿಯಾಗುವ ಯೋಜನೆಯನ್ನು ನೀವು ಹೊಂದಿದ್ದರೆ ನಿಮ್ಮ ವ್ಯಾಪಾರವು ಅದನ್ನು ಬಹುಬೇಗ ಸಾಧಿಸಲು ಸಾಧ್ಯ ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಹಾಗಾಗಿ ನಿಮ್ಮ ಜವಾಬ್ದಾರಿಗಳನ್ನು ಮರೆತು ಕನಸುಗಳನ್ನು ಬೆನ್ನಿಟ್ಟು ಅಗತ್ಯವಿಲ್ಲ ಎಂಬ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಿಮ್ಮ ಮುಂದೆ ಮಾಡಬಹುದಾದ ಬೃಹತ್ ಚಿತ್ರದ ಮೇಲೆ ಗಮನವನ್ನು ಕೇಂದ್ರೀಕರಿಸಿ ಮತ್ತು ನಿರಂತರತೆಯನ್ನು ಕಾಯ್ದುಕೊಳ್ಳಲು ಮರೆಯಬೇಡಿ. ದೊಡ್ಡ ಕನಸನ್ನು ಸಾಕಾರಗೊಳಿಸಲು ಇದು ಸಕಾಲ!



ಡಿಜಿಟಲ್ ಹಣಕಾಸಿನ ಪರ್ಯಾಯ ಹಾದಿ...

ನಿವೃತ್ತಿಯ ಹೊತ್ತು: ಕಾಳಜಿಯ ಜರೂರತ್ತು: ಅದಕ್ಕಿರಲಿ ಸ್ಪಷ್ಟ ಯೋಜನೆ

ಭಾರತದಲ್ಲಿ ಡಿಜಿಟಲೀಕರಣ ಎನ್ನುವುದು ಈಗ ಐಷಾರಾಮಿಯಾಗೇನೂ ಉಳಿದಿಲ್ಲ. ಕೂಲಿ-ಕಾರ್ಮಿಕರು, ತರಕಾರಿ ಮಾರುವವರಿಂದ ಆರಂಭಿಸಿ ಚಿನ್ನದಂಗಡಿಯ ತನಕ ನಮ್ಮ ಜೀವನದ ಪ್ರತಿಯೊಂದು ಅಂಶಗಳಲ್ಲಿಯೂ ಡಿಜಿಟಲೀಕರಣ ಹಾಸುಹೊಕ್ಕಾಗಿದೆ. ನಮ್ಮ ನಡುವಿನ ಸಂವಹನ, ಸಾಮಾಜಿಕ ಮಾಧ್ಯಮ, ಶಾಪಿಂಗ್, ಪ್ರಯಾಣ, ಪಾವತಿಗಳು ಮತ್ತಿಗೆ ಶಿಕ್ಷಣ, ಬ್ಯಾಂಕಿಂಗ್, ಹೂಡಿಕೆ ಹಾಗೂ ವೈದ್ಯಕೀಯ ಸೇವೆಗಳು ಎಲ್ಲವೂ ಡಿಜಿಟಲ್‌ಮಯ. ಇತ್ತೀಚಿನ ದಿನಗಳಲ್ಲಿ ಅದು ನಮ್ಮ ಸಮಾಜದ ಎಲ್ಲ ಸ್ತರಗಳಲ್ಲಿ

ಮತ್ತು ಪ್ರತಿಯೊಂದು ಸಂಸ್ಥೆಗಳ ಭಾಗವಾಗಿ ಹೋಗಿದೆ. ಡಿಜಿಟಲೀಕರಣದಿಂದ ದೊರೆಯುವ ಅನುಕೂಲತೆ, ಆರಾಮದಾಯಕತೆ ಮತ್ತು ಅಭೂತಪೂರ್ವವಾದ ದಕ್ಷತೆ ಹಾಗೂ ಉತ್ಪಾದಕತೆಯಿಂದಾಗಿ ಸರ್ಕಾರ, ಕಾರ್ಪೊರೇಟ್ ಸಂಸ್ಥೆಗಳು ಮತ್ತು ವ್ಯಾಪಾರಗಳು ಸಂಪೂರ್ಣವಾಗಿ ಪರಿವರ್ತನೆಯನ್ನು ಕಂಡಿವೆ. ಅದಕ್ಕೆ ತಕ್ಕಂತೆ ನಾವು ಬದುಕುವ ರೀತಿ ಕೂಡ ಬದಲಾಗಿದೆ. ಗಾಡಿಯಲ್ಲಿ ತರಕಾರಿ ಮಾರುವ ವ್ಯಾಪಾರಿಗೆ ಯುಪಿಐ ಮೂಲಕ ಮಾಡುವ ಪಾವತಿಯಾಗಿರಲಿ ಅಥವಾ ಆನ್‌ಲೈನ್‌ನಲ್ಲಿಯೇ ತೆರಿಗೆ ವಿವರಗಳನ್ನು ಸಲ್ಲಿಸುವುದಾಗಿರಲಿ, ನವ ಭಾರತವು ಕ್ಷಿಪ್ರಗತಿಯಲ್ಲಿ ಡಿಜಿಟಲ್ ಜೀವನ ಶೈಲಿಯನ್ನು ಅಳವಡಿಸಿಕೊಂಡಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಭಾರತವನ್ನು ಹೊಸ 'ಡಿಜಿಟಲ್ ಇಂಡಿಯಾ' ಎಂದು ಕರೆಯಬಹುದು.

ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ ನಮ್ಮ ದೇಶದ 130 ಕೋಟಿ ಜನಸಂಖ್ಯೆಯಲ್ಲಿ ಅರ್ಧಕ್ಕರ್ಧ ಜನ ಗುಣಮಟ್ಟದ ಸೇವೆಗಳನ್ನು ಪಡೆಯಲು, ಇನ್ನೊಬ್ಬರಿಗೆ ಸೇವೆಗಳನ್ನು ಒದಗಿಸಲು ಆನ್‌ಲೈನ್ ಆಗಿದ್ದಾರೆ. ಜನ ಡಿಜಿಟಲ್ ಸೌಲಭ್ಯವನ್ನು ಹೊಂದುತ್ತಿರುವುದು ಭಾರತದಲ್ಲಿ ಡಿಜಿಟಲ್ ಹಣಕಾಸಿಗೆ ಸಿಗುತ್ತಿರುವ ಮಹತ್ವಕ್ಕೆ ಸಾಕ್ಷಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದು. 'ಡಿಜಿಟಲ್ ಇಂಡಿಯಾ' ಬಹುತೇಕರ ಜೀವನದಲ್ಲಿ ಹಾಸುಹೊಕ್ಕಾಗಿದ್ದರೂ ಕೂಡ ಕೆಲವರಿಗೆ ಇದು ಈಗಲೂ ಕಬ್ಬಿಣದ ಕಡಲೆ. ಹಾಗಾಗಿ ನಾವು ಈ ಲೇಖನದಲ್ಲಿ ಡಿಜಿಟಲೀಕರಣದ ಆಳ-ಅಗಲವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಅದನ್ನು ಅಳವಡಿಸಿಕೊಳ್ಳುವುದು ಹೇಗೆ ಮತ್ತು ನಮ್ಮ ಜೀವನವನ್ನು ಡಿಜಿಟಲೀಕರಣವನ್ನಾಗಿ ಪರಿವರ್ತಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಪರಿಶೋಧಿಸುವ ಕೆಲಸವನ್ನು ಮಾಡಿದ್ದೇವೆ.

ಜನಸಮುದಾಯವನ್ನು ತಲುಪದೇ ಇರುವ ಈ ಡಿಜಿಟಲ್ ರೂಪಾಂತರದ ಒಂದು ಅಂಶವೆಂದರೆ ಅದು ಡಿಜಿಟಲ್ ಹಣಕಾಸು. ಭಾರತದಂತಹ ರಾಷ್ಟ್ರದಲ್ಲಿ ಡಿಜಿಟಲ್ ಹಣಕಾಸಿಗೆ ಇರುವ ಅವಕಾಶ ಅಭೂತಪೂರ್ವವಾದುದು. ಯಾಕೆಂದರೆ ಅದು

ಆನ್‌ಲೈನ್ ವಂಚನೆ ಮತ್ತು ದುರ್ಬಳಕೆ ವಿರುದ್ಧ ರಕ್ಷಣೆ:

ಸಾಕಷ್ಟು ಜಾಗೃತಿಯ ಹೊರತಾಗಿಯೂ ಡಿಜಿಟಲ್ ಹಣಕಾಸಿನ ವಿಧಾನವನ್ನು ಅಳವಡಿಸಿಕೊಳ್ಳಲು ಅಥವಾ ಹೂಡಿಕೆ ಮಾಡದಿರಲು ಇನ್ನೊಂದು ಬಹುಮುಖ್ಯ ಕಾರಣವೆಂದರೆ ಭಯ. ಆನ್‌ಲೈನ್‌ನಲ್ಲಿ ಕೆಲವು ತಪ್ಪುಗಳನ್ನು ಮಾಡಿಬಿಡುತ್ತೇವೆ ಎಂಬ ಆತಂಕ, ವಂಚನೆಗಳಿಗೆ, ದುರ್ಬಳಕೆಗೆ ಬಲಿಪಶುವಾಗುತ್ತೇವೆ, ಆನ್‌ಲೈನ್ ಸಾಕ್ಷ್ಯಗಳನ್ನು ಕಳೆದುಕೊಳ್ಳುತ್ತೇವೆ ಎಂಬ ಭಯ ಅನೇಕರಲ್ಲಿದೆ. ಡಿಜಿಟಲ್‌ಗೆ ಪರಿವರ್ತನೆ ಹೊಂದುತ್ತಿರುವುದು ನಿಧಾನವಾಗುತ್ತಿರುವುದು ಒಂದು ಕಡೆಯಾದರೆ, ವಂಚನೆ ಮತ್ತು ದುರ್ಬಳಕೆಯ ಬಗ್ಗೆ ಬರುತ್ತಿರುವ ಸುದ್ದಿಗಳು ಅನೇಕರು ಇದರ ಸಹವಾಸವೇ ಬೇಡ ಎಂದು ದೂರವಿರಲು ಕಾರಣವಾಗಿದೆ. ಆನ್‌ಲೈನ್ ಖಾತೆಗಳನ್ನು ಹೊಂದುವುದು ಮುಖ್ಯವಾಗಿದ್ದರೂ ಕೂಡ ನಮ್ಮನ್ನು ನಾವು ಸಂರಕ್ಷಿಸಿಕೊಳ್ಳಲು ಕೆಲವು ಆನ್‌ಲೈನ್ ನಡವಳಿಕೆಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಡಿಜಿಟಲ್ ಹಣಕಾಸಿನಲ್ಲಿ ನಡವಳಿಕೆಯದ್ದೇ ಬಲುದೊಡ್ಡ ಅಧ್ಯಾಯ. ಆದರೂ ಕೂಡ ಕೆಲವು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ

ಈ ಸೇವೆಗಳಿಗೆ ಅಗತ್ಯವಾಗಿರುವ ಭೌತಿಕ ಮೂಲಸೌಕರ್ಯಗಳ ಕೊರತೆ ಇರುವ ಪ್ರದೇಶಗಳ ಜನರಿಗೂ ಕೂಡ ಹಣಕಾಸು ಸೇವೆಗಳು ಲಭ್ಯವಾಗುವಂತೆ ಮಾಡುತ್ತದೆ. 2022ರ ಸಾಲಿನ ಬಜೆಟ್ ಬ್ಯಾಂಕಿಂಗ್ ಮತ್ತು ಹಣಕಾಸಿಗೆ 'ಮೊದಲು ಡಿಜಿಟಲ್' ಸ್ಪರ್ಶವನ್ನು ನೀಡುವುದರ ಬಗ್ಗೆ ಹೆಚ್ಚಿನ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಇಂದು ಡಿಜಿಟಲೀಕರಣದ ವಿಚಾರದಲ್ಲಿ ಈಗಾಗಲೇ ಅನೇಕರು ಸಿದ್ಧತೆ ಮಾಡಿಕೊಂಡಿದ್ದಾರೆ ಮತ್ತು ಡಿಜಿಟಲ್ ಹಣಕಾಸು ಕ್ಷೇತ್ರದಲ್ಲಿ ಕ್ರಾಂತಿಕಾರಿ ಪರಿವರ್ತನೆಗೆ ವೇದಿಕೆ ಸಜ್ಜಾಗಿದೆ. ಇತ್ತೀಚೆಗೆ ನಮ್ಮನ್ನೆಲ್ಲ ಕಾಡಿದ ಪ್ಯಾಂಡೆಮಿಕ್ ಕಾಲದಲ್ಲಂತೂ ಈ ಸಿದ್ಧತೆಗೆ ಇನ್ನಷ್ಟು ವೇಗ ಸಿಕ್ಕಿದೆ.

ಲಕ್ಷಾಂತರ ಮಂದಿ ಡಿಜಿಟಲ್ ಹಣಕಾಸನ್ನು ತಮ್ಮ ಜೀವನದ ಭಾಗವಾಗಿ ಮಾಡಿಕೊಂಡಿರುವ ಹೊತ್ತಿನಲ್ಲೇ ಕೆಲವರು ಇದಕ್ಕೆ ಪ್ರತಿರೋಧ ತೋರುತ್ತಿದ್ದಾರೆ ಎಂಬುದು ಸತ್ಯ. ಒಂದು ಕಡೆ ಪ್ರತಿಯೊಬ್ಬರೂ ಯುಪಿಐ ಮತ್ತು ಕ್ಯೂಆರ್ ಕೋಡ್‌ಗಳನ್ನು ಬಳಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಅದೇ ಹೊತ್ತಿಗೆ ಇನ್ನೊಂದು ಕಡೆ ನಿಶ್ಚಿತ ಠೇವಣಿ ಖಾತೆಯನ್ನು ತೆರೆಯಲು ಅಥವಾ ಹೂಡಿಕೆಗಳನ್ನು ಮಾಡಲು ಅರ್ಜಿ ಭರ್ತಿ ಮಾಡುವುದಕ್ಕಾಗಿ ಬ್ಯಾಂಕುಗಳಿಗೆ ಭೇಟಿ ನೀಡುತ್ತಿದ್ದಾರೆ. ಎಲ್ಲ ಸೇವೆಗಳು ಡಿಜಿಟಲ್ ಮೂಲಕವೇ ಲಭ್ಯವಿರುವಾಗ ಹೆಚ್ಚಿನ ಬ್ಯಾಂಕ್ ಶಾಖೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಅಸಾಧಾರಣವಾದ ಜನದಟ್ಟಣೆಯನ್ನು ಕಾಣುತ್ತಿದ್ದೇವೆ. ಪಾವತಿ ಪ್ರಕ್ರಿಯೆಗಳನ್ನು ಹೊರತುಪಡಿಸಿ ಡಿಜಿಟಲ್ ಹಣಕಾಸು ವಿಚಾರದಲ್ಲಿ ಇನ್ನೂ ಏನೇನು ಮಾಡಬಹುದು ಎನ್ನುವ ಬಗ್ಗೆ ನಮ್ಮಲ್ಲಿ ಇನ್ನೂ ಅನೇಕರಿಗೆ ತಿಳಿದಿಲ್ಲ. ಇಂತಹ ವಿಚಾರಗಳಲ್ಲಿ ಮೋಸ ಹೋಗಬಹುದು ಮತ್ತು ನಮ್ಮ ಸ್ವಂತದ ಸಂಗತಿಗಳ ದುರ್ಬಳಕೆಯಾಗಬಹುದು, ನಮ್ಮ ವೈಯಕ್ತಿಕ ಹಣಕಾಸು ಸಂಗತಿಗಳಿಗೆ ಕನ್ನ ಹಾಕಬಹುದು ಎಂಬ ಭಯ ಕೂಡ ಇದಕ್ಕೆ ಕಾರಣವಾಗಿರಬಹುದು. ಜೊತೆಗೆ ಅನೇಕರಲ್ಲಿ ಸಾಕಷ್ಟು ಅರಿವಿನ ಕೊರತೆಯೂ ಇದೆ.

• ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ವಿವರಗಳು, ಓಟಪಿಗಳು, ವೈಯಕ್ತಿಕ ಮಾಹಿತಿಗಳು ಸಂಪೂರ್ಣವಾಗಿ ನಿಮ್ಮ ಸ್ವಂತದ್ದು. ಅವುಗಳನ್ನು ಯಾರೊಂದಿಗೂ ಇಮೇಲ್‌ನಲ್ಲಾಗಲಿ, ಫೋನ್ ಮೂಲಕವಾಗಲಿ ಹಂಚಿಕೊಳ್ಳುವಂತಿಲ್ಲ.

- ಅಪರಿಚಿತ, ಪರಿಶೀಲನೆ ಮಾಡದೇ ಇರುವ ಮೂಲದಿಂದ ಯಾವುದೇ ಸಾಫ್ಟ್‌ವೇರ್‌ಗಳನ್ನು ಅನುಸ್ಥಾಪನೆ ಮಾಡಿಕೊಳ್ಳುವುದು, ಡೌನ್‌ಲೋಡ್ ಮಾಡುವುದು, ಯಾವುದೇ ಲಿಂಕ್ ಕ್ಲಿಕ್ ಮಾಡುವುದು ಯಾವತ್ತಿಗೂ ಸಲ್ಲದು.
- ಪರಿಶೀಲನೆ ಮಾಡದೇ ಇರುವ ಯಾವುದೇ ಖಾತೆಯಿಂದ ಅಥವಾ ನಂಬರ್‌ನಿಂದ ಎಸ್‌ಎಂಎಸ್ ಅಥವಾ ಇಮೇಲ್ ಬಂದರೆ ಅದರಿಂದ ಆನ್‌ಲೈನ್ ಹಣಕಾಸು ಡೆಸ್ಟ್/ಖಾತೆಗೆ ಲಾಗಿನ್ ಆಗುವ ಪ್ರಯತ್ನ ಮಾಡಬೇಡಿ.
- ನಿಮ್ಮ ಹಣಕಾಸು ಮಾಹಿತಿಯನ್ನು ಪ್ರತ್ಯೇಕಗೊಳಿಸಿ. ಕಂಪನಿಯ ಎಲ್ಲ ಬ್ಯಾಂಕಿಂಗ್ ಮತ್ತು ಹಣಕಾಸು ಕಾರ್ಯನಿರ್ವಹಣೆಯನ್ನು ಪ್ರತ್ಯೇಕವಾಗಿ ಮೀಸಲಿರಿಸಲಾದ ಕೇಂದ್ರದಿಂದಲೇ ಮಾಡಿ.
- ನಿಮ್ಮ ಲಾಗಿನ್‌ಗೆ ಸಂಬಂಧಿಸಿದ ವಿವರಗಳನ್ನು (ಲಾಗಿನ್ ಗುರುತು ಮತ್ತು ಪಾಸ್‌ವರ್ಡ್‌ಗಳು) ಯಾರೊಂದಿಗೂ ಹಂಚಿಕೊಳ್ಳದಿರಿ. ಯಾವತ್ತೂ ನೀವು ಸುಲಭವಾಗಿ ನೆನಪಿಟ್ಟುಕೊಳ್ಳಬಹುದಾದ ಬೇರೆಯವರು ಸುಲಭಕ್ಕೆ ಊಹಿಸಲು ಸಾಧ್ಯವಾಗದ ಕಷ್ಟದ ಪಾಸ್‌ವರ್ಡ್‌ಗಳನ್ನು ಬಳಸಿ.
- ಇಮೇಲ್‌ಗಳಿಗೆ ಕನ್ನ ಹಾಕುವುದರಿಂದ ಎಚ್ಚರಿಕೆಯಲ್ಲಿರಿ. ಇಲ್ಲಿಗೆ ಬರುವ ಇಮೇಲ್‌ಗಳು ಕ್ಲಿಕ್ ಮಾಡುವಂತೆ ನಿಮ್ಮನ್ನು ಪ್ರಲೋಭನೆಗೆ ಒಳಪಡಿಸಬಹುದು. ಹಾಗಾಗಿ ಅದನ್ನು ದೃಢೀಕರಿಸುವ ಪ್ರಯತ್ನದಿಂದ ದೂರವಿರಿ.

ಸರಳ ಮಾತುಗಳಲ್ಲಿ ಹೇಳಬೇಕೆಂದರೆ ಆನ್‌ಲೈನ್‌ನಲ್ಲಿ ಮನಸ್ಸಿಗೆ ತೋಚಿದ್ದನ್ನೆಲ್ಲ ಕ್ಲಿಕ್ ಮಾಡುತ್ತ ಹೋಗಬೇಡಿ. ನಿಮ್ಮದೇ ಸ್ವಂತ ಡಾಟಾಗಳನ್ನು ಹಂಚಿಕೊಳ್ಳುವ ವಿಚಾರದಲ್ಲಿ ಎಲ್ಲಿ, ಯಾವಾಗ, ಹೇಗೆ ಮತ್ತು ಯಾರಿಗೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ನಿಮ್ಮ ಆನ್‌ಲೈನ್ ಚಟುವಟಿಕೆಗಳು ಸಹನೀಯವಾಗಿ ಇದ್ದಷ್ಟೂ ನೀವು ಸುರಕ್ಷಿತವಾಗಿರುತ್ತೀರಿ. ಮೇಲೆ ತಿಳಿಸಿದ ಸರಳ ಸೂತ್ರಗಳನ್ನು ಅನುಸರಿಸಿದರೆ ಡಿಜಿಟಲ್ ಲೋಕದಲ್ಲಿ ನೀವು ನಿಜಕ್ಕೂ ಆರಾಮವಾಗಿ ವಿಹರಿಸಬಹುದು.

ಡಿಜಿಟಲ್ ಸಂಪತ್ತಿನ ನಿರ್ವಹಣೆಯ ಸವಾಲು:

ಡಿಜಿಟಲ್ ಹಣಕಾಸಿನ ಲೋಕದಲ್ಲಿ ಸಂಪತ್ತಿನ ಸಮರ್ಪಕ ನಿರ್ವಹಣೆ ಅತ್ಯಂತ ನಿರ್ಣಾಯಕ ಅಂಶ. ಕಳೆದ ಒಂದು ದಶಕದ ಅವಧಿಯಲ್ಲಿ ಭಾರತದಲ್ಲಿ ಡಿಜಿಟಲ್ ಸಂಪತ್ತಿನ ನಿರ್ವಹಣೆ ಸಾಕಷ್ಟು ಬದಲಾವಣೆಯನ್ನು ಕಂಡಿದೆ. ದೊಡ್ಡ ದೊಡ್ಡ ಕಾಗದಪತ್ರಗಳು, ಆಫ್‌ಲೈನ್ ಪ್ರಕ್ರಿಯೆ, ವಹಿವಾಟು ಆಧಾರಿತ ವ್ಯವಸ್ಥೆಯಿಂದ ಸಂಪೂರ್ಣ ಡಿಜಿಟಲ್‌ನಿಂದ ಕೂಡಿದ, ಸರಾಗವಾದ ಮತ್ತು ಕಾಗದರಹಿತ

ವ್ಯವಹಾರಗಳ ತನಕ ಇದು ಬೆಳೆದಿದೆ. ಅಂದರೆ ಈ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಯು ಸ್ಪಷ್ಟವಾಗಿ ಕಾಣಿಸುತ್ತಿದೆ. ಇಂದು ಆನ್‌ಲೈನ್ ಹೂಡಿಕೆ ಖಾತೆಯನ್ನು ಹೊಂದುವುದು ಒಂದು ಆಯ್ಕೆಯಾಗಿ ಉಳಿದಿಲ್ಲ. ಇದು ಮೂಲಭೂತ ಅಗತ್ಯತೆ. ನಿಮಗೆ ನಿಮ್ಮದೇ ಆದ ಹೂಡಿಕೆ ಖಾತೆ ಇಲ್ಲದೇ ಹೋದರೆ ಯಾವುದೇ ವ್ಯಕ್ತಿಗೆ ಸಂಪತ್ತಿನ ನಿರ್ವಹಣೆ ಅಪೂರ್ಣವೆಂದೇ ಭಾವಿಸಬೇಕಾಗುತ್ತದೆ. ಅದು ನಿಮಗೆ ದಿನದಲ್ಲಿ 24 ಗಂಟೆ ಸಂಪರ್ಕವನ್ನು ಕಲ್ಪಿಸುತ್ತದೆ. ಖಾತೆಯ ಮೇಲೆ ನಿಯಂತ್ರಣ, ಸ್ವಾತಂತ್ರ್ಯ, ಅನುಕೂಲತೆ, ವೇಗ ಮತ್ತು ಸಿದ್ಧ ಮಾಹಿತಿಗಳು ಎಲ್ಲವೂ ನಿಮ್ಮ ಬೆರಳ ತುದಿಯಲ್ಲೇ ಲಭ್ಯ.

ಕೈಗಾರಿಕೋದ್ಯಮದಲ್ಲಿ ಈಗಾಗಲೇ ಸಾಕಷ್ಟು ವರ್ಷಗಳ ಅನುಭವವನ್ನು ಹೊಂದಿರುವ ಸಂಸ್ಥೆಗಳು ಮತ್ತು ಹಣಕಾಸು ಉತ್ಪನ್ನಗಳ ವಿತರಕರು ಆನ್‌ಲೈನ್ ಖಾತೆಗಳ ಸೌಲಭ್ಯವನ್ನು ಒದಗಿಸುತ್ತಾರೆ. ಈ ಖಾತೆಗಳ ಮೂಲಕ ವ್ಯಾಪಕ ಶ್ರೇಣಿಯ ಹಣಕಾಸು ಉತ್ಪನ್ನಗಳನ್ನು ಪಡೆದುಕೊಳ್ಳಬಹುದು ಮತ್ತು ಕೌಟುಂಬಿಕ ಮಟ್ಟದಲ್ಲಿ ಸಮಗ್ರ ಸಂಪತ್ತಿನ ಆಯ್ಕೆಯನ್ನು ಕೂಡ ಮಾಡಿಕೊಳ್ಳಬಹುದು. ಮುಚ್ಚುಯಲ್ ಫಂಡ್‌ಗಳು, ಈಕ್ವಿಟಿ ಷೇರುಗಳು, ಇಟಿಎಫ್‌ಗಳು, ಬಾಂಡ್,

ಪಿಎಂಎಸ್, ಪರಿಹಾರ ಮತ್ತು ರಿಸ್ಕ್ ಪ್ರೊಫೈಲ್‌ಗಳು ಹಾಗೂ ಅವಶ್ಯಕತೆಗಳನ್ನು ಆಧರಿಸಿದ ಸಿದ್ಧ ಉತ್ಪನ್ನಗಳ ಬಾಸ್ಕೆಟ್‌ನಲ್ಲಿ ಲಭ್ಯವಿರುವ ಉತ್ಪನ್ನಗಳು ಹಾಗೂ ಸಾಲ ಸೌಲಭ್ಯಗಳನ್ನು ಕೂಡ ಕೇವಲ ಒಂದೆರಡು ಕ್ಲಿಕ್‌ಗಳ ಮೂಲಕ ಪಡೆದುಕೊಳ್ಳಬಹುದು. ನಿಮ್ಮ ಕುಟುಂಬದ ಪ್ರತಿಯೊಬ್ಬ ಪ್ರಮುಖ ಸದಸ್ಯನಿಗೆ ಬ್ಯಾಂಕ್ ಖಾತೆ ಮಾಡಿಸುವುದು ಅಥವಾ ಪ್ಯಾನ್ ಕಾರ್ಡ್ ಪಡೆಯುವ ರೀತಿಯಲ್ಲಿಯೇ ವೈಯಕ್ತಿಕ ಹೂಡಿಕೆ ಖಾತೆಯನ್ನು

ಮಾಡಿಕೊಳ್ಳುವುದರಿಂದ ಡಿಜಿಟಲ್ ಜ್ಞಾನದಲ್ಲಿರುವ ಅಂತರವನ್ನು ತಗ್ಗಿಸಬಹುದು ಮತ್ತು ಪೂರ್ಣ ಪ್ರಮಾಣದಲ್ಲಿ ಲಭ್ಯವಿರುವ ಡಿಜಿಟಲ್ ವ್ಯವಸ್ಥೆಯನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಪರಿವರ್ತನೆ ಜಗದ ನಿಯಮ. ಅದಂತೂ ನಡೆಯುತ್ತಿದೆ. ಅನೇಕರು ಈಗಾಗಲೇ ಡಿಜಿಟಲ್ ಬ್ಯಾಂಕಿಂಗ್ ವಹಿವಾಟುಗಳನ್ನು ಮಾಡುತ್ತಿದ್ದಾರೆ. ಪರಿಣಿತಿಯನ್ನೂ ಪಡೆಯುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಹಣಕಾಸು ತಂತ್ರಜ್ಞಾನದ ಆವಿಷ್ಕಾರಗಳ ನಡೆಯುತ್ತಿವೆ. ಹೊಸ ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವುದರೊಂದಿಗೆ ಹಣಕಾಸು ಉದ್ಯಮದಲ್ಲಿ ಈ ರೂಪಾಂತರ ಇನ್ನೂ ಚಾಲ್ತಿಯಲ್ಲಿರುತ್ತದೆ. ನೀವು ಈ ವಿಚಾರದಲ್ಲಿ ಇನ್ನೂ ಹಿಂದೆ ಉಳಿದಿದ್ದರೆ ಈ ಪರಿವರ್ತನೆಯೊಂದಿಗೆ ಜೊತೆಯಾಗಿ

ಹೆಜ್ಜೆಯಾಗುವುದು ಜಾಣತನ. ಅದಕ್ಕೇಗ

ಕಾಲ ಪಕ್ಷವಾಗಿದೆ. ಅದಕ್ಕಾಗಿ ನಿಮ್ಮ ಹೂಡಿಕೆ ತಜ್ಞರು/ಹಣಕಾಸು ಉತ್ಪನ್ನಗಳ ವಿತರಕರನ್ನು ಸಂಪರ್ಕಿಸಿ ಈ ನಿಟ್ಟಿನಲ್ಲಿ ಇನ್ನಷ್ಟು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿ. ಡಿಜಿಟಲ್ ಹಣಕಾಸು ಮುಂದಿನ ದಿನಗಳಲ್ಲಿ ಎಲ್ಲರ ಪಾಲಿಗೆ ಅನಿವಾರ್ಯವಾಗಲಿದೆ. ಆ ಹೊತ್ತಿಗೆ ನೀವು ಕೂಡ 'ಡಿಜಿಟಲ್ ಹಾದಿ'ಯಲ್ಲಿ ಮುಂದೆ ಸಾಗುವುದು ಮುಖ್ಯ.



ಹೊಂದಬಹುದು. ಒಂದು ಖಾತೆಯನ್ನು ತೆರೆಯುವುದು ಕೂಡ ಸರಾಗವಾಗಿರುತ್ತದೆ, ಡಿಜಿಟಲ್ ಪ್ರಕ್ರಿಯೆ ಮೂಲಕ ಕೆಲವೇ ನಿಮಿಷಗಳಲ್ಲಿ ಇದು ನಡೆಯುತ್ತದೆ ಮತ್ತು ಇಷ್ಟನ್ನೂ ನೀವು ಮನೆಯಲ್ಲಿದ್ದುಕೊಂಡೇ ಮಾಡಬಹುದು.

ಒಟ್ಟು ಸಾರಾಂಶ:

ಡಿಜಿಟಲ್ ಸಾಕ್ಷರತೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿದೆ. ಈ ವಿಚಾರದಲ್ಲಿ ನಿಮ್ಮನ್ನು ನೀವು ಸಾಕ್ಷರರನ್ನಾಗಿ

ಆರೋಗ್ಯ ವಿಮೆ ಕೊಟ್ಟು ಹೊತ್ತಿನಲ್ಲ...

ಕೋವಿಡ್-19 ನಮಗೆ ಸಾಕಷ್ಟು ಪಾಠಗಳನ್ನು ಕಲಿಸಿದೆ. ಪ್ಯಾಂಡಮಿಕ್ ನಮ್ಮ ಆಹಾರ ಪದ್ಧತಿ, ನಮ್ಮ ಆದಾಯದ ಅಗತ್ಯತೆ ಮತ್ತು ಜೀವನ ಕ್ರಮದ ಮೇಲೆ ಗಮನಾರ್ಹವಾದ ಪರಿಣಾಮವನ್ನು ಬೀರಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದಲ್ಲರ ಜೊತೆಗೆ ನಾವು ಬದುಕಿನ ಬಗ್ಗೆ, ನಮ್ಮ ಆರೋಗ್ಯದ ಬಗ್ಗೆ ಯೋಚಿಸುವ ರೀತಿ ಕೂಡ ಬದಲಾಗಿ ಹೋಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲಿರುವ ಅಂಶವೇನೆಂದರೆ ನಮಗೊಂದು ಆರೋಗ್ಯ ವಿಮೆ ಅಗತ್ಯವಿದೆ ಎಂಬುದು. ಈಗಂತೂ ಅದು ಎಷ್ಟು ಅತ್ಯಗತ್ಯ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ. ಜನ ಆರೋಗ್ಯದ ವಿಚಾರದಲ್ಲಿ ಹೆಚ್ಚು ಜಾಗೃತರಾಗಿದ್ದಾರೆ ಎಂಬುದು ಸತ್ಯ. ಎಂದೂ ವ್ಯಾಯಾಮದ ಗೊಡವೆಗೆ ಹೋಗದೇ ಇದ್ದವರು ಬೆಳಗಾತ ಎದ್ದು ವ್ಯಾಯಾಮ ಮಾಡಲು ಶುರುಹಚ್ಚಿಕೊಂಡಿದ್ದಾರೆ. ತಮ್ಮ ಜೀವನಶೈಲಿಗಳಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ತಾವು ಸೇವಿಸುವ ಆಹಾರದ ವಿಚಾರದಲ್ಲಿಯೂ ಹೆಚ್ಚು ಜಾಗೃತರಾಗಿದ್ದಾರೆ. ಹೆಚ್ಚು ಪರಿಶುದ್ಧ ಆಹಾರ ಸೇವಿಸುವ ಕಡೆಗೆ ಗಮನ ಹರಿಸಿದ್ದಾರೆ. ಇವೆಲ್ಲವೂ ಸ್ವಾಗತಾರ್ಹ ಬೆಳವಣಿಗೆ.

ವಿಮಾ ಸೌಲಭ್ಯದ ಒಟ್ಟು ಮೊತ್ತ: ಒಂದು ಆರೋಗ್ಯ ವಿಮೆಯನ್ನು ಖರೀದಿ ಮಾಡುವ ಸಂದರ್ಭದಲ್ಲಿ ಅನೇಕ ಸಂಗತಿಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಇವುಗಳಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಒಟ್ಟು 'ಕವರೇಜ್'ಗೆ ಸಂಬಂಧಪಟ್ಟಂತೆ ನಿರ್ಧಾರ. ಅಂದರೆ ಎಷ್ಟು ಮೊತ್ತದ ಸೌಲಭ್ಯ ನಿಮಗೆ ಲಭ್ಯವಿದೆ ಎಂಬುದು. ಇದರ ಮೊತ್ತವು ಕಡಿಮೆಯಾದಷ್ಟೂ ನಿಮಗೆ ವೈದ್ಯಕೀಯ ಸೌಲಭ್ಯಗಳು ಅಗತ್ಯವಿದ್ದಾಗ, ದೊಡ್ಡ ಮೊತ್ತದ ಚಿಕಿತ್ಸೆ ಬೇಕಾದಾಗ ನಿಶ್ಚಿತವಾಗಿ ಸಮಸ್ಯೆ ಉಂಟಾಗುತ್ತದೆ. ಆಗ ಅದು ಕೀವಲ ನಾಮಕಾವಸ್ಥೆಗೆ ಇರುವ ಆರೋಗ್ಯ ವಿಮೆ ಎಂಬುದು ನಿಮ್ಮ ಅನುಭವಕ್ಕೆ ಬರುತ್ತದೆ. ಹಾಗಾಗಿ ನಾವು ಸಾಕಷ್ಟು ಮೊತ್ತದ ಸೌಲಭ್ಯವನ್ನು ಖರೀದಿ ಮಾಡಬೇಕು. ನೀವು ಯಾವ ನಗರದಲ್ಲಿದ್ದೀರಿ (ಮಹಾನಗರ/ನಗರ) ಎಂಬುದರ ಮೇಲೆ ನಿಮಗೆ ಸಿಗುವ ಸೌಲಭ್ಯದ ಮೊತ್ತ ಅವಲಂಬಿತವಾಗಿರುತ್ತದೆ. ನಿಮಗೆ ಸಿಗಬಹುದಾದ ವಿಮಾ ಸೌಲಭ್ಯ ಕನಿಷ್ಠ ಐದು ಲಕ್ಷ ರೂ. ಇರುವಂತೆ ನೋಡಿಕೊಳ್ಳುವುದು ಉತ್ತಮ.

ಯೋಜನೆಯಲ್ಲಿ ಏನೇನಿರಬೇಕು: ಒಂದು ಆರೋಗ್ಯ ವಿಮೆಯಲ್ಲಿ ಏನೆಲ್ಲ ಅಂಶಗಳು ಒಳಗೊಂಡಿವೆ ಮತ್ತು ಏನನ್ನೆಲ್ಲ ಕೈಬಿಡಲಾಗಿದೆ ಎಂಬ ಬಗ್ಗೆ ನಿಮಗೆ ಅರಿವಿರಬೇಕು. ಆರೋಗ್ಯ ವಿಮೆಯನ್ನು ಖರೀದಿ ಮಾಡುವ ಹೊತ್ತಿನಲ್ಲಿ ಯಾವೆಲ್ಲ ಸೌಲಭ್ಯಗಳನ್ನು ಹೊರಗಿಡಲಾಗಿದೆ ಮತ್ತು ಕಾಯುವ ಅವಧಿ ಎಷ್ಟು ಎನ್ನುವ ಪಟ್ಟಿಯನ್ನು ಗಮನವಿಟ್ಟು ಓದಬೇಕು. ನಿಮ್ಮ ಅಗತ್ಯಗಳು ಮತ್ತು ಅಪಾಯದ ಸ್ವರೂಪಗಳಿಗೆ ತಕ್ಕಂತೆ ವಿಮೆಯಲ್ಲಿರುವ ನಿಮಗೆ ಅನುಕೂಲವಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವುದನ್ನು ಮರೆಯಬಾರದು.



ಕುಟುಂಬದ ವೈದ್ಯಕೀಯ ಅಗತ್ಯತೆ: ವೈದ್ಯಕೀಯ ಚಿಕಿತ್ಸಾ ಸ್ಥಿತಿಗಳ ವಿಚಾರಕ್ಕೆ ಬಂದರೆ ಕೆಲವು ವಿಶೇಷ ಪರಿಸ್ಥಿತಿಗಳನ್ನು ಅಥವಾ ರೋಗದ ಹಿನ್ನೆಲೆಯ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಉದಾಹರಣೆಗೆ, ನೀವೊಬ್ಬರು ಹಿರಿಯ ವಯಸ್ಸಿನ ಮಹಿಳೆಯಾಗಿದ್ದು ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತಹ ರೋಗಗಳಿಂದ ಬಳಲುತ್ತಿದ್ದರೆ ಸದ್ಯೋಭವಿಷ್ಯದಲ್ಲಿ ನೀವು ಆರೋಗ್ಯದ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಆರೋಗ್ಯ ವಿಮೆಯನ್ನು ಖರೀದಿ ಮಾಡುವ ಸಂದರ್ಭದಲ್ಲಿ ಇಂತಹ ಸಂಗತಿಗಳ ಬಗ್ಗೆ ಯೋಚನೆ ಮಾಡಬೇಕು.

ನಿರ್ಬಂಧ ಮತ್ತು ಸಹಪಾವತಿ: ಆರೋಗ್ಯ ವಿಮೆ ಖರೀದಿ ವಿಚಾರದಲ್ಲಿ ಗಮನದಲ್ಲಿಡಬೇಕಾದ ಅತ್ಯಗತ್ಯ ಅಂಶ ಇದಾಗಿದೆ.

ಆರೋಗ್ಯ ವಿಮೆಯಲ್ಲಿ ಸಾಮಾನ್ಯವಾಗಿ ಆಯಾ ಕಾಯಿಲೆಗೆ ತಕ್ಕಂತೆ ಮಿತಿಗಳಿರುತ್ತವೆ. ಅಂತಹ ಮಿತಿಗಳಿಗೆ ಅನುಗುಣವಾಗಿ ಕ್ಲೈಮ್ ಮಾಡಬೇಕಾಗುತ್ತದೆ. ಕೆಲವೊಮ್ಮೆ ಇಂತಹ ಷರತ್ತುಗಳ ವಿಚಾರದಲ್ಲಿ ನಾವು ಹೆಚ್ಚಿನ ಎಚ್ಚರಿಕೆ ವಹಿಸುವುದಿಲ್ಲ. ಇದರಿಂದ ಆರೋಗ್ಯ ವಿಮಾ ಪಾಲಿಸಿಯ ಪ್ರೀಮಿಯಂನಲ್ಲಿ ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾದ ಸಾಧ್ಯತೆ ಇರುತ್ತದೆ.

ನಗದು ರಹಿತ ಆಸ್ಪತ್ರೆಗಳ ಪಟ್ಟಿ: ಯಾವ ಆಸ್ಪತ್ರೆಗಳಲ್ಲಿ ಯಾವ ಸೌಲಭ್ಯಗಳು ಲಭ್ಯವಿರುತ್ತವೆ ಎಂಬ ಅರಿವು ವಿಮೆಯನ್ನು ಖರೀದಿ ಮಾಡುವಾಗ ಇರಬೇಕು. ಸುದೀರ್ಘ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಸಂದರ್ಭ ಎದುರಾದರೆ ಹೇಗೆ ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂಬುದೂ ಮುಖ್ಯವಾಗುತ್ತದೆ. ಹಾಗಾಗಿ ಆಸ್ಪತ್ರೆಗಳ ಪಟ್ಟಿಯನ್ನು ಸೂಕ್ತವಾಗಿ ಪರಿಶೀಲಿಸುವುದು ಅಗತ್ಯ. ಒಂದು ವೇಳೆ ವಿಮಾ ಕಂಪನಿಯು ನೀವಿರುವ ಪ್ರದೇಶದಲ್ಲಿ ಸಾಕಷ್ಟು ನೆಟ್‌ವರ್ಕ್ ಆಸ್ಪತ್ರೆಗಳನ್ನು ಹೊಂದಿರದೇ ಇದ್ದರೆ ನೀವು ಆಸ್ಪತ್ರೆಯ ಬಿಲ್‌ನ್ನು ಮೊದಲೇ ಪಾವತಿ ಮಾಡಬೇಕಾದ ಅನಿವಾರ್ಯತೆ ಒದಗಬಹುದು.

ಆಸ್ಪತ್ರೆ ಸೇರ್ಪಡೆಗೆ ಮೊದಲು/ನಂತರದ ಅವಧಿ:


ಇದು ಆಸ್ಪತ್ರೆಗೆ ದಾಖಲಾಗುವುದಕ್ಕೆ ಮೊದಲಿನ ಮತ್ತು ನಂತರದ ಅವಧಿಯಲ್ಲಿ ಉಂಟಾದ ವೈದ್ಯಕೀಯ ವೆಚ್ಚಗಳಿಗೆ ಸಂಬಂಧಿಸಿದ ನಿಯಮ. ಅಪಘಾತದಂತಹ ಪ್ರಕರಣಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕವೂ ಫಿಸಿಯೋಥೆರಪಿಯಂತಹ ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಹಾಗಾಗಿ ಸುದೀರ್ಘಾವಧಿ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಹಾಗೆ ಮಾಡುವುದರಿಂದ ಆಸ್ಪತ್ರೆ ಸೇರ್ಪಡೆಗೆ ಮೊದಲು ಮಾಡಿದ ಚಿಕಿತ್ಸಾ ಖರ್ಚು ಮತ್ತು ಆ ಬಳಿಕ ಉಂಟಾಗುವ ಚಿಕಿತ್ಸಾ ವೆಚ್ಚವನ್ನು ಕೂಡ ಭರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಪ್ರೀಮಿಯಂ ರಿಯಾಯಿ ಮತ್ತು ನೋ ಕ್ಲೈಮ್

ಬೋನಸ್: ರಿಯಾಯಿ ಮತ್ತು ಬೋನಸ್‌ಗಳನ್ನು ಆರೋಗ್ಯ ವಿಮೆಯ ಅವಿಭಾಜ್ಯ ಅಂಗ ಎಂದೇ ಪರಿಗಣಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿಮಾ ಕಂಪನಿಗಳು ಅನೇಕ ರಿಯಾಯಿಗಳನ್ನು ನೀಡುತ್ತವೆ. ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಪಾವತಿ ಮಾಡುವ ಆಯ್ಕೆ ಮಾಡಿಕೊಂಡರೆ, ಒಂದೇ ಪಾಲಿಸಿಯಲ್ಲಿ ಕುಟುಂಬದ ಎಲ್ಲ ಸದಸ್ಯರ ವೈಯಕ್ತಿಕ ಸೌಲಭ್ಯದ ಆಯ್ಕೆ ಮಾಡಿಕೊಂಡರೆ ರಿಯಾಯಿಗಳು ಸಿಗುತ್ತವೆ. ನಿಮ್ಮ ಉತ್ತಮ ಆರೋಗ್ಯದ ಲಾಭವಾಗಿ ನೋ ಕ್ಲೈಮ್ ಬೋನಸ್ (ಎನ್‌ಸಿಬಿ) ನೀಡಲಾಗುತ್ತದೆ. ಹಿಂದಿನ ವರ್ಷಗಳಲ್ಲಿ ನಿಮ್ಮ ಪಾಲಿಸಿಯಲ್ಲಿ ಯಾವುದೇ ಕ್ಲೈಮ್ ಮಾಡದೇ ಇದ್ದರೆ ಈ ಪ್ರಯೋಜನಕ್ಕೆ ನೀವು ಅರ್ಹರಾಗುತ್ತೀರಿ. ಇತ್ತೀಚಿನ ದಿನಗಳಲ್ಲಿ ವಿಮಾ ಕಂಪನಿಗಳು ನಿಶ್ಚಿತ ಎನ್‌ಸಿಬಿಯ ಜೊತೆಗೆ ಹೆಚ್ಚಿನ ರಿಯಾಯಿಯನ್ನು ಕೂಡ ಪಾಲಿಸಿದಾರರಿಗೆ ಒದಗಿಸುತ್ತಿವೆ.

ರೀಚಾರ್ಜ್ ಸೌಲಭ್ಯ: ದಿನದಿಂದ ದಿನಕ್ಕೆ ರೋಗಗಳ ಸಂಖ್ಯೆ ಹೆಚ್ಚಾಗುತ್ತಿರುವ, ಹೊಸ ಹೊಸ ರೀತಿಯ ರೋಗಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮತ್ತು ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಯು ಲಭ್ಯವಿರುವ ಕಾರಣ ಕೆಲವೊಮ್ಮೆ ಚಿಕಿತ್ಸಾ ವೆಚ್ಚವು ನಮ್ಮ ನಿರೀಕ್ಷೆಯನ್ನು ಮೀರಿದ್ದಾಗಿರುತ್ತದೆ. ಒಂದು ವೇಳೆ ಒಂದೇ ಕ್ಲೈಮ್‌ನಲ್ಲಿ ಪೂರ್ತಿ ಅಥವಾ ಅರ್ಧ ಮೊಬಲಗನ್ನು ಬಳಸಿಕೊಂಡರೆ ಪಾಲಿಸಿಯಲ್ಲಿರುವ ರೀಚಾರ್ಜ್ ಅಥವಾ ರಿಸ್ಟೋರ್ ಅಂಶಗಳು ನಿಮ್ಮ ನೆರವಿಗೆ ಬರುತ್ತವೆ. ಇಂತಹ ಅವಕಾಶಗಳಿಂದ ನಿಮ್ಮ ಪಾಲಿಸಿಯನ್ನು ಮರುಭರ್ತಿ ಮಾಡಿಕೊಳ್ಳಬಹುದು. ನಿಮ್ಮ ಪಾಲಿಸಿಯ ಮೊದಲ ವರ್ಷದಲ್ಲಿ ಮೊದಲ ಕ್ಲೈಮ್ ಮಾಡಿದರೆ ರೀಚಾರ್ಜ್ ಸೌಲಭ್ಯದಿಂದ ಪೂರ್ತಿ ಮೊಬಲಗನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಕೆಲವು ಕಂಪನಿಗಳು ಅನಿಯಮಿತ

ರೀಚಾರ್ಜ್ ಆಯ್ಕೆಗಳನ್ನು ಕೂಡ ನೀಡುತ್ತವೆ. ಹಾಗಾಗಿ ಆರೋಗ್ಯ ವಿಮೆಯನ್ನು ಖರೀದಿ ಮಾಡುವ ಸಂದರ್ಭದಲ್ಲಿ ನಾವು ಇಂತಹ ಅಂಶಗಳನ್ನು ಎಚ್ಚರಿಕೆಯಿಂದ ಓದಿ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿರುತ್ತದೆ.

**ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸಾ ಸೌಲಭ್ಯ:**

ಪ್ರತಿಯೊಬ್ಬರೂ ಕೂಡ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳಲು ಬಯಸುತ್ತಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ನಿರಂತರ ಪ್ರಕ್ರಿಯೆ. ಹಾಗಾಗಿ ಆರೋಗ್ಯ ವಿಮೆಯನ್ನು ಖರೀದಿ ಮಾಡುವ ಹೊತ್ತಿನಲ್ಲಿ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು

ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಆರೋಗ್ಯ ತಪಾಸಣೆ ಸೌಲಭ್ಯ: ಕೆಲವು ಆರೋಗ್ಯ ವಿಮಾ ಪಾಲಿಸಿಗಳು ವಾರ್ಷಿಕ ಆರೋಗ್ಯ ತಪಾಸಣೆಯಂತಹ ಸೌಲಭ್ಯಗಳನ್ನು ಕೂಡ ಒಳಗೊಂಡಿರುತ್ತವೆ. ಆರೋಗ್ಯ ವಿಮಾ ಪಾಲಿಸಿಯಲ್ಲಿ ಯೋಗಕ್ಷೇಮದಂತಹ ಉಪಯೋಗಗಳನ್ನು ಕಲ್ಪಿಸಿರುವುದು ನಿಜಕ್ಕೂ ಕ್ರಾಂತಿಕಾರಿ ಕ್ರಮ ಎಂದೇ ಬಣ್ಣಿಸಲಾಗುತ್ತದೆ. ಇದು ನಮ್ಮ ದಿನನಿತ್ಯದ ಬದುಕಿನಲ್ಲಿ ಹೆಚ್ಚು ವ್ಯಾಯಾಮ ಮಾಡುವಂತೆ ಅಥವಾ ಹೆಚ್ಚು ವಾಕ್ ಮಾಡುವಂತೆ ಪ್ರೇರೇಪಿಸುತ್ತದೆ. ಉದ್ದೇಶಿತ ದೈಹಿಕ ಚಟುವಟಿಕೆಗಳನ್ನು ಪೂರ್ತಿಗೊಳಿಸಿದರೆ ಅದಕ್ಕೆ ಆಕರ್ಷಕ ರಿಯಾಯಿಗಳನ್ನು ಕೂಡ ನೀಡಲಾಗುತ್ತದೆ. 'ಫಿಟ್ನೆಸ್ ಆಪ್' ರೂಪದಲ್ಲಿ ಲಭ್ಯವಿರುವ ಆಪ್‌ಗಳ ಮೂಲಕ ದೈಹಿಕ ಚಟುವಟಿಕೆಗಳ ಮೇಲ್ವಿಚಾರಣೆ ನಡೆಸಲಾಗುತ್ತದೆ. ಇದೊಂದು ಉತ್ತಮ ಬದಲಾವಣೆ ಎಂದೇ ಭಾವಿಸಲಾಗಿದೆ.

ಹೆಚ್ಚುವರಿ ಸೇವೆಗಳ ಲಭ್ಯತೆ:

ಪ್ರೀಮಿಯಂನೊಂದಿಗೆ ಲಭ್ಯವಿರುವ ಕೈಗೆಟುಕಬಹುದಾದ ಹೆಚ್ಚುವರಿ ಸೌಲಭ್ಯಗಳು/ರೈಡರ್‌ಗಳನ್ನು ಕೂಡ ನಾವು ಗಮನಿಸಬೇಕು. ಕ್ಲೈಮ್ ಮಾಡುವ ಸಂದರ್ಭದಲ್ಲಿ ಸಮಗ್ರ ಸೌಲಭ್ಯದ ರೂಪದಲ್ಲಿ ಇದು ಉಪಯೋಗಕ್ಕೆ ಬರಬಹುದು.

ಒಟ್ಟು ಸಾರಾಂಶ: ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿ ಮಾಡುವುದು ಜೀವನದಲ್ಲಿ ಅತ್ಯಂತ ಮಹತ್ವದ ನಿರ್ಧಾರ. ವಿಮಾ ಪಾಲಿಸಿ ಕ್ಷೇತ್ರದಲ್ಲಿ ಕಣ್ಣಾಡಿಸಿದರೆ ಇಲ್ಲಿ ಲಭ್ಯವಿರುವ ಆಯ್ಕೆಗಳು ಹಲವಾರು. ಇದರಲ್ಲಿ ವಿಮಾ ಕಂಪನಿಯ ಆಯ್ಕೆ, ವಿಮಾ ಪಾಲಿಸಿ/ಉತ್ಪನ್ನ, ಒಟ್ಟು ಸೌಲಭ್ಯ, ಪಾಲಿಸಿಯ ಇತರೇ ಅಂಶಗಳು, ಹೆಚ್ಚುವರಿ

ಸೌಲಭ್ಯಗಳು ಇತ್ಯಾದಿ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವುದು ಕೂಡ ನಿರ್ಣಾಯಕ. ಒಂದು ಆರೋಗ್ಯ ವಿಮೆಯನ್ನು ಖರೀದಿ ಮಾಡುವುದಕ್ಕೂ ಮುನ್ನ ವಿಮಾ ಉತ್ಪನ್ನದ ಬಗ್ಗೆ ಅರ್ಥ ಮಾಡಿಕೊಂಡರೆ ಮತ್ತು ಅದನ್ನು ನಿಮ್ಮ ಅಗತ್ಯಗಳಿಗೆ ತಕ್ಕಂತೆ ಜೋಡಿಸಿಕೊಂಡರೆ ಕ್ಲೈಮ್ ಮಾಡುವ ಹಂತದಲ್ಲಿ ಯಾವುದೇ ಕಿರಿಕಿರಿ, ಚಿಂತೆಗಳಿಗೆ ಅವಕಾಶವಿರುವುದಿಲ್ಲ.

**ಇನ್‌ಸೈರ್ ಇಂಡಿಯಾ
ವೆಲ್ತ್ ಪ್ರೈವೇಟ್ ಲಿ.
(ARN-79020)**

ಎಎಂಎಫ್‌ಐ ನೋಂದಾಯಿತ
ಮ್ಯೂಚುಯಲ್ ಫಂಡ್ ವಿತರಕರು

ನಮ್ಮ ಸಂಪರ್ಕ: 9148319207,
080-42129917

ಇ-ಮೇಲ್: Mail: info@inspireindiads.com

ವಿಳಾಸ

INSPIRE INDIA WEALTH PVT LTD
@ 65, 'Surasa Enclave'
1st Floor, Puttanna Road,
Gandhi Bazar, Basavanagudi
Bengaluru-560004

ನಮ್ಮ ಸೇವೆಗಳು

1. ಮ್ಯೂಚುಯಲ್ ಫಂಡ್ಸ್
2. ಸ್ವಾಕ್ ಬ್ರೋಕಿಂಗ್
3. ವಿಮೆ
4. ಪ್ರಾಪರ್ಟಿ ಇನ್ವೆಸ್ಟ್‌ಮೆಂಟ್ಸ್
5. ತೆರಿಗೆ ಉಳಿತಾಯ ಬಾಂಡ್ ಗಳು
6. ಫೈನಾನ್ಸಿಯಲ್ ಕನ್ಸಲ್ಟಿಂಗ್ & ಪ್ಲಾನ್‌ಗಿಂಗ್
7. ವೆಲ್ತ್ ಮ್ಯಾನೇಜ್‌ಮೆಂಟ್
8. ಹಣಕಾಸು ಮೌಲ್ಯಮಾಪನ
9. ತೆರಿಗೆ ಸಲ್ಲಿಕೆ
10. ವಿಲ್ ಬರವಣಿಗೆ

ಡಿಸ್ಕ್ಲೈಮರ್

ಈ ವಾರ್ತಾಪತ್ರದ ಸಂಕಲನ ಮಾಡುವ ಸಂದರ್ಭದಲ್ಲಿ ನಾವು ಎಲ್ಲ ರೀತಿಯ ಕಾಳಜಿ ಮತ್ತು ಎಚ್ಚರಿಕೆಯನ್ನು ವಹಿಸಿರುತ್ತೇವೆ. ಇಲ್ಲಿನ ಮಾಹಿತಿಗಳನ್ನು ಹಲವು ನಂಬಿಕೆಗೆ ಅರ್ಹವಾದ ಮೂಲಗಳಿಂದ ಪಡೆದಿರುತ್ತೇವೆ. ಆದರೆ, ಯಾವುದೇ ಮಾಹಿತಿಯ ಖಚಿತತೆ, ಅರ್ಹತೆ ಅಥವಾ ಪರಿಪೂರ್ಣತೆಯ ಬಗ್ಗೆ ಖಾತರಿವನ್ನು ನೀಡುವುದಿಲ್ಲ. ಹಾಗಾಗಿ ಇಂತಹ ಮಾಹಿತಿ ಬಳಕೆಯಿಂದ ಆಗಬಹುದಾದ ಯಾವುದೇ ದೋಷ ಅಥವಾ ಲೋಪಗಳಿಗೆ ಜವಾಬ್ದಾರಾಗಿರುವುದಿಲ್ಲ. ಈ ವಾರ್ತಾಪತ್ರದಲ್ಲಿ ತಿಳಿಸಲಾದ, ಚರ್ಚಿಸಲಾದ ಅಥವಾ ಶಿಫಾರಸು ಮಾಡಲಾದ ಯಾವುದೇ ಯೋಜನೆಗಳಿಗೆ ಸಂಬಂಧಿಸಿದಂತೆ ಹೂಡಿಕೆಯನ್ನು ಮಾಡುವ ಸಮರ್ಪಕತೆಯ ಬಗ್ಗೆ ಹೂಡಿಕೆದಾರರು ಸೂಕ್ತವಾದ ಹಣಕಾಸು ಸಲಹೆಗಳನ್ನು ಪಡೆಯಬೇಕು ಮತ್ತು ಭವಿಷ್ಯದ ನಿರೀಕ್ಷೆಗಳ ಬಗ್ಗೆ ನೀಡಿರುವ ಹೇಳಿಕೆಗಳು ಕಾರ್ಯರೂಪಕ್ಕೆ ಬರಬಹುದು ಅಥವಾ ಬಾರದೇ ಇರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮ್ಯೂಚುಯಲ್ ಫಂಡ್ ಹೂಡಿಕೆಗಳು ಯಾವತ್ತೂ ಮಾರುಕಟ್ಟೆಗೆ ಸಂಬಂಧಿಸಿದ ಅಪಾಯದ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಹಾಗಾಗಿ ಹೂಡಿಕೆಯನ್ನು ಮಾಡುವುದಕ್ಕೂ ಮುನ್ನ ನಿಮಗೆ ನೀಡಲಾದ ದಾಖಲೆಗಳನ್ನು ದಯವಿಟ್ಟು ಅತ್ಯಂತ ಎಚ್ಚರಿಕೆಯಿಂದ ಓದಿಕೊಳ್ಳಿ. ಹಿಂದಿನ ನಿರ್ವಹಣೆಯು ಕೇವಲ ಸೂಚಕ ಉದ್ದೇಶವನ್ನು ಹೊಂದಿದ್ದು ಅದು ಯಾವುದೇ ಕಾರಣಕ್ಕೂ ಭವಿಷ್ಯಕ್ಕೆ ಮಾರ್ಗದರ್ಶಕವಾಗಿರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಸಾಮಾನ್ಯವಾಗಿ ದುರ್ಗಮ ರಸ್ತೆಗಳು ಚಿಂದದ ಗುರಿಗಳನ್ನು ಮುಟ್ಟಿಸುತ್ತವೆ. ಯಾವತ್ತೂ ಹೂಡಿಕೆಯನ್ನು ಮಾಡುತ್ತಿರಿ ಮತ್ತು ಅದನ್ನು ಈಗಲೇ ಆರಂಭಿಸಿ.